



U.S. Consulate General Chennai

Press Release

220, Anna Salai, Gemini Circle, Chennai 600 006

Phone: +914428574181 | Email: ChennaiPressMbox@state.gov

<https://in.usembassy.gov/embassy-consulates/chennai/> | [usconsulatechennai](https://www.usconsulatechennai.com)

[chennai.usconsulate](https://www.facebook.com/chennai.usconsulate) | [USAndChennai](https://www.instagram.com/USAndChennai) | [AmConGenChennai](https://www.youtube.com/AmConGenChennai) | [USConsulateChennai](https://www.linkedin.com/company/USConsulateChennai)

2022ರಲ್ಲಿ ಭಾರತದಲ್ಲಿ ಯು.ಎಸ್.ಮಿಷನ್ನಿಂದ ದಾಖಲೆಯ ಸಂಖ್ಯೆಯ ವಿಸಾಗಳ ನೀಡಿಕೆ

ನವದೆಹಲಿ, ಸೆಪ್ಟೆಂಬರ್ 8, 2022: ಭಾರತದಲ್ಲಿ ಯು.ಎಸ್. ಮಿಷನ್ 2022ರಲ್ಲಿ ಇಲ್ಲಿಯವರೆಗೆ ದಾಖಲೆಯ 82000 ವಿದ್ಯಾರ್ಥಿ ವಿಸಾಗಳನ್ನು ವಿತರಿಸಿದೆ. ಈ ಬಾರಿ ಭಾರತದ ವಿದ್ಯಾರ್ಥಿಗಳು ಇತರ ಯಾವುದೇ ದೇಶಕ್ಕಿಂತ ಹೆಚ್ಚು ವಿದ್ಯಾರ್ಥಿ ವಿಸಾಗಳನ್ನು ಸ್ವೀಕರಿಸಿದ್ದಾರೆ.

ನವದೆಹಲಿಯಲ್ಲಿನ ಯು.ಎಸ್. ರಾಯಭಾರ ಕಚೇರಿ ಮತ್ತು ಚೆನ್ನೈ, ಹೈದರಾಬಾದ್, ಕೊಲ್ಕತಾ ಮತ್ತು ಮುಂಬೈಗಳಲ್ಲಿರುವ ನಾಲ್ಕು ದೂತಾವಾಸಗಳು ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗಿನ ವಿದ್ಯಾರ್ಥಿ ವೀಸಾಗಳ ಆದ್ಯತೆ ನೀಡಿದ್ದು ಅರ್ಹ ವಿದ್ಯಾರ್ಥಿಗಳಿಗೆ ನಿಗದಿತ ದಿನಾಂಕಗಳಿಗೆ ಅವರ ಅಧ್ಯಯನ ಕಾರ್ಯಕ್ರಮಗಳಿಗೆ ಸಕಾಲದಲ್ಲಿ ಸೇರಿಕೊಳ್ಳಲು ಸಾಧ್ಯವಾಗಿಸಿದೆ.

ಚಾರ್ಜ್ ಡಿ'ಅಫೇರ್ಸ್ ಪೆಟ್ರೀಷಿಯಾ ಲಸಿನಾ ಅವರು ಭಾರತದಲ್ಲಿ ಯು.ಎಸ್. ಮಿಷನ್ ಸಾಧನೆಯನ್ನು ಶ್ಲಾಘಿಸಿ, “ಕೋವಿಡ್-19 ಸಾಂಕ್ರಾಮಿಕ ಹಿಂದಿನ ವರ್ಷಗಳಲ್ಲಿ ತಂದ ವಿಳಂಬದ ನಂತರ ಬಹಳಷ್ಟು ವಿದ್ಯಾರ್ಥಿಗಳು ವೀಸಾ ಪಡೆದುಕೊಂಡಿರುವುದು ಮತ್ತು ಅವರ ವಿಶ್ವವಿದ್ಯಾಲಯಗಳನ್ನು ತಲುಪುವುದನ್ನು ನೋಡಲು ಬಹಳ ಸಂತೋಷವಾಗಿದೆ. ನಾವು ಈ ಬೇಸಿಗೆ ಶೈಕ್ಷಣಿಕ ಋತುವಿನಲ್ಲಿ ಸುಮಾರು 82000 ವಿಸಾಗಳನ್ನು ನೀಡಿದ್ದು ಹಿಂದಿನ ಎಲ್ಲ ವರ್ಷಗಳಿಗಿಂತ ಅತಿ ಹೆಚ್ಚು. ಇದು ಭಾರತೀಯ ಕುಟುಂಬಗಳಿಗೆ ಉನ್ನತ ಶಿಕ್ಷಣಕ್ಕೆ ಅಮೆರಿಕವು ಅತ್ಯಂತ ಆದ್ಯತೆಯ ದೇಶವಾಗಿರುವುದಕ್ಕೆ ಸಾಕ್ಷಿ. ಇದು ನಮ್ಮ ಎರಡೂ ದೇಶಗಳಿಗೆ ಅಮೆರಿಕನ್ ಸಹಪಾಠಿಗಳೊಂದಿಗೆ ಜೀವನಪೂರ್ತಿ ಸಂಪರ್ಕಗಳನ್ನು ಅಂತಾರಾಷ್ಟ್ರೀಯ ಸಹಯೋಗಗಳನ್ನು ಕಾಪಾಡಲು ಮತ್ತು ಬೆಳೆಸಲು, ಪ್ರಸ್ತುತ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಒಟ್ಟಿಗೆ ಕೆಲಸ ಮಾಡುವ ಭಾರತೀಯ ವಿದ್ಯಾರ್ಥಿಗಳು ನೀಡುತ್ತಿರುವ ಕೊಡುಗೆಯನ್ನು ಎತ್ತಿ ತೋರಿಸುತ್ತದೆ” ಎಂದರು.

ಚಾರ್ಜ್ ಡಿ'ಅಫೇರ್ಸ್ ಪೆಟ್ರೀಷಿಯಾ ಲಸಿನಾ ದಾಖಲೆಯ ಪ್ರಮಾಣದಲ್ಲಿ ವಿದ್ಯಾರ್ಥಿ ವೀಸಾ ನೀಡಿದವನ್ನು ಘೋಷಿಸಿದ ವಿಡಿಯೋ ಕೊಂಡಿ:

<https://we.tl/t-8X9dP1r4bu>

<https://youtu.be/zSst51Qz5Do>

ಮಿನಿಸ್ಟರ್ ಕೌನ್ಸಿಲರ್ ಫಾರ್ ಕಾನ್ಸುಲರ್ ಅಫೇರ್ಸ್ ಡಾನ್ ಹೆಫ್ಲಿನ್, “ಭಾರತೀಯ ವಿದ್ಯಾರ್ಥಿಗಳು ಅತ್ಯುತ್ತಮ ಉನ್ನತ ಶಿಕ್ಷಣ ಯುವ ನಿಟ್ಟಿನಲ್ಲಿ ನಮ್ಮ ಪಾಲಿನ ಕೊಡುಗೆ ನೀಡಿದ್ದು ಸಂತಸ ತಂದಿದೆ. ಸಾಕಷ್ಟು ಪ್ರೋಫೆಸರ್ ಮತ್ತು ವಿದ್ಯಾರ್ಥಿಗಳು ಖುಷಿಯಲ್ಲಿದ್ದಾರೆ ಎಂದು ಆಶಿಸುತ್ತೇನೆ. ಯು.ಎಸ್. ರಾಜತಾಂತ್ರಿಕತೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಚಲನೆ ಕೇಂದ್ರವಾಗಿದೆ ಮತ್ತು ಅದಕ್ಕೆ ಭಾರತಕ್ಕಿಂತ ಹೆಚ್ಚು ಕೊಡುಗೆ ನೀಡಿದ ದೇಶ ಇನ್ನೊಂದಿಲ್ಲ. ಈ ವರ್ಷದ ವಿದ್ಯಾರ್ಥಿ ಸಮೂಹಕ್ಕೆ ಅವರ ಅಧ್ಯಯನಕ್ಕೆ ಶುಭ ಹಾರೈಸುತ್ತೇನೆ” ಎಂದರು.

ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಯನ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶೇ.20ರಷ್ಟಿದ್ದು, 2021ರಲ್ಲಿ ಓಪನ್ ಡೋರ್ಸ್ ರಿಪೋರ್ಟ್ ಪ್ರಕಾರ 2020-2021ರ ಶೈಕ್ಷಣಿಕ ವರ್ಷದಲ್ಲಿ ಭಾರತದಿಂದ 167,582 ವಿದ್ಯಾರ್ಥಿಗಳಿದ್ದರು.

ಜಾಗತಿಕ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಮೇರಿಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಮುಕ್ತವಾಗಿ ಸ್ವಾಗತಿಸಿತು. 2020ರಲ್ಲಿ ಅಮೇರಿಕ ಸರ್ಕಾರ ಅಮೇರಿಕ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಖುದ್ದು, ಆನ್ಲೈನ್ ಮತ್ತು ಹೈಬ್ರಿಡ್ ಮೂಲಕ ಕಲಿಯಲು ಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅವಕಾಶಗಳು ಮತ್ತು ಸಂಪನ್ಮೂಲಗಳು ದೊರೆಯುವಂತೆ ಖಚಿತ ಪಡಿಸಿಕೊಂಡಿತು.

ಅಮೇರಿಕದಲ್ಲಿ ಅಧ್ಯಯನ ನಡೆಸಲು ನೆರವು ನಿರೀಕ್ಷಿಸುವ ವಿದ್ಯಾರ್ಥಿಗಳು ಉಚಿತವಾಗಿ ಐಒಎಸ್ ಮತ್ತು ಆಂಡ್ರಾಯಿಡ್ ಡಿವೈಸುಗಳಲ್ಲಿ ದೊರೆಯುವ ಎಜುಕೇಷನ್ ಯುಎಸ್ಎ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಕಾಲೇಜು ಅರ್ಜಿ ಪ್ರಕ್ರಿಯೆಯ ಕುರಿತು ತಕ್ಷಣ ಮಾಹಿತಿ ನೀಡುತ್ತದೆ ಹಾಗೂ ಅಮೇರಿಕದಲ್ಲಿ ಉನ್ನತ ಶಿಕ್ಷಣ ಯೋಜಿಸುವಲ್ಲಿ ತ್ವರಿತ ಮತ್ತು ಮೊದಲ ಹೆಜ್ಜೆಯಾಗಿದೆ.
